



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ಕನ್ನಡ
ವಾರ್ತಾಪತ್ರಿಕೆ

ಸಂಪುಟ : 33 | ಸಂಚಿಕೆ : 18 | 05 ಆಗಸ್ಟ್ 2026 | ಬುಧವಾರ | ಪುಟಗಳು : 8 | ಬೆಲೆ : 2/-

ರಿಸರ್ವ್ ಬ್ಯಾಂಕಿನಿಂದ ಎಫ್.ಡಿ. ನಿಯಮದಲ್ಲಿ ಬದಲಾವಣೆ

ಮುಂಬೈ : ಬ್ಯಾಂಕುಗಳಲ್ಲಿ ಫಿಕ್ಸ್ಡ್ ಡಿಪಾಸಿಟ್ ಇಡುವವರಿಗೆ ಪ್ರಮುಖ ಸೂಚನೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಕ್ಟೋಬರ್ 1 2026 ರಿಂದ ಎಫ್‌ಡಿ ಸಂಬಂಧಿಸಿದ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಬದಲಾವಣೆಗಳು ಸಾಮಾನ್ಯ ಹೂಡಿಕೆದಾರರಿಂದ ಹಿಡಿದು ದೊಡ್ಡ ಮೊತ್ತ ರೇವಣಿ ಇಡುವವರವರೆಗೆ ಎಲ್ಲರ ಮೇಲೂ ಪರಿಣಾಮ ಬೀರಲಿದೆ.

ಹೊಸ ನಿಯಮದಲ್ಲಿ ಏನಿದೆ?

ಆರ್‌ಬಿಐನ ಹೊಸ ಮಾರ್ಗಸೂಚಿಗಳ ಪ್ರಕಾರ ಬ್ಯಾಂಕ್‌ಗಳು ಬೃಹತ್ ರೇವಣಿಗಳ ಮೇಲೆ ಬಡ್ಡಿ ದರವನ್ನು ವಿಭಿನ್ನವಾಗಿ ನೀಡಬಹುದು. ಲಿಕ್ವಿಡಿಟಿ ಕವರೆಜ್ ರೇಶಿಯೋ ಅಡಿಯಲ್ಲಿ ಬರುವ ರನ್ ಆಫ್ ರೇಟ್ ಆಧರಿಸಿ ಬ್ಯಾಂಕುಗಳಿಗೆ ಈ ಅವಕಾಶ ಸಿಗುತ್ತದೆ. ಅಂದರೆ ಹೆಚ್ಚಿನ ಹಣದ ಅಗತ್ಯವಿರುವ ಬ್ಯಾಂಕುಗಳು ದೊಡ್ಡ ಮೊತ್ತದ ರೇವಣಿಗಳಿಗೆ ಹೆಚ್ಚಿನ ಬಡ್ಡಿ ನೀಡಬಹುದು. ಆದರೆ ಒಂದೇ ಮೊತ್ತಕ್ಕೆ ಒಂದೇ ರೀತಿಯ ರೇವಣಿಗಳ ನಡುವೆ ತಾರತಮ್ಯ ಮಾಡುವಂತಿಲ್ಲ. ಇದರ ಜೊತೆಗೆ ಅಕ್ಟೋಬರ್ 1 ರಿಂದ ಪ್ರತಿ ವ್ಯವಹಾರ ದಿನದ ಬೆಳಿಗ್ಗೆ ಬ್ಯಾಂಕುಗಳು ತಮ್ಮ ಬೃಹತ್ ರೇವಣಿ ಬಡ್ಡಿ ದರಗಳನ್ನು ವೆಬ್‌ಸೈಟ್‌ನಲ್ಲಿ



ಪ್ರಕಟಿಸುವುದು ಕಡ್ಡಾಯವಾಗಿದೆ. ಇದರಿಂದ ಪಾರದರ್ಶಕತೆ ಹೆಚ್ಚಾಗಲಿದೆ. ತಜ್ಞರ ಪ್ರಕಾರ ಈ ನಿಯಮಗಳು ತಕ್ಷಣವೇ ಸಾಮಾನ್ಯ ಚಿಲ್ಲರೆ ಎಫ್‌ಡಿ ಹೂಡಿಕೆದಾರರ ಮೇಲೆ ನೇರ ಪರಿಣಾಮ ಬೀರುವುದಿಲ್ಲ. ಏಕೆಂದರೆ ಇದು ಮುಖ್ಯವಾಗಿ ಬೃಹತ್ ರೇವಣಿಗಳಿಗೆ ಸಂಬಂಧಿಸಿದೆ. ಆದರೆ ಮುಂದಿನ ದಿನಗಳಲ್ಲಿ ಬ್ಯಾಂಕುಗಳ ನಡುವೆ ಬಡ್ಡಿ ದರದಲ್ಲಿ ವ್ಯತ್ಯಾಸ ಕಾಣಬಹುದು. ರೇವಣಿ ಮೊತ್ತ ಅವಧಿ ಮತ್ತು ಬ್ಯಾಂಕ್‌ಗೆ ಹಣದ ಅಗತ್ಯವನ್ನು

ಆಧರಿಸಿ ದರ ಬದಲಾಗಬಹುದು. ಮತ್ತೊಂದು ಪ್ರಮುಖ ನಿಯಮ ಎಂದರೆ ಎಫ್‌ಡಿ ಮುಕ್ತಾಯವಾದ ನಂತರ ಹಣವನ್ನು ಹಿಂಪಡೆಯದಿದ್ದರೆ ಅದಕ್ಕೆ ಸೇವಿಂಗ್ ಖಾತೆ ಬಡ್ಡಿ ಅಥವಾ ಒಪ್ಪಂದದ ಬಡ್ಡಿ ಯಾವುದು ಕಡಿಮೆಯಿದೆಯೋ ಅದನ್ನು ನೀಡಲಾಗುತ್ತದೆ. ಈ ಹಿಂದೆ ಕೇವಲ ಸೇವಿಂಗ್ ಬಡ್ಡಿ ಅನ್ವಯಿಸುತ್ತಿತ್ತು. ಹೀಗಾಗಿ ಮುಕ್ತಾಯದ ದಿನದಂದು ಹಣವನ್ನು ಹಿಂಪಡೆಯುವುದು ಅಥವಾ ಮರು ಹೂಡಿಕೆ ಮಾಡುವುದು ಮುಖ್ಯವಾಗಿದೆ.


ಆರ್‌ಬಿಐನ ಈ ಹೊಸ ನಿಯಮಗಳು ಎಫ್‌ಡಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಸ್ಪರ್ಧೆ ತರುವ ಉದ್ದೇಶ ಹೊಂದಿದೆ.

ಕೇಂದ್ರ ಸರ್ಕಾರಕ್ಕೆ ಎಲ್‌ಐಸಿಯಿಂದ ರೂ. 12,207.25 ಕೋಟಿ ಲಾಭಾಂಶ ಹಸ್ತಾಂತರ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು ಕೇಂದ್ರ ಸರ್ಕಾರಕ್ಕೆ ತನ್ನ ಪಾಲಿನ ರೂ. 12,207.25 ಕೋಟಿ ಲಾಭಾಂಶವನ್ನು ಚೆಕ್ ಮೂಲಕ ಹಸ್ತಾಂತರಿಸಿದೆ.

ಪ್ರತಿ ಷೇರಿಗೆ ರೂ.10 ಅಂತಿಮ ಲಾಭಾಂಶಕ್ಕೆ ಷೇರುದಾರರ ಒಪ್ಪಿಗೆ

ಮಾರ್ಚ್ 31, 2026ಕ್ಕೆ ಕೊನೆಗೊಂಡ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ರೂ.10 ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ ರೂ. 10 ರಂತೆ ಅಂತಿಮ ಲಾಭಾಂಶ ನೀಡುವ ಪ್ರಸ್ತಾವಕ್ಕೆ ಷೇರುದಾರರು 2ನೇ ಅನುಮೋದನೆ ನೀಡಿದ್ದಾರೆ.



3

ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್
ಕೋರ್ಸ್‌ನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ
ತೇರ್ಗಡೆ ಹೊಂದಿದ ಅಭ್ಯರ್ಥಿಗಳು

4

ದಿ ಶೇಡಬಾಳ ಅರ್ಬನ್ ಕೋ ಆಪ್
ಬ್ಯಾಂಕಿನ 62ನೇ ವಾರ್ಷಿಕ ಸರ್ವೆ
ಸದಸ್ಯರ ಸಭೆ

7

ನಿಮ್ಮ ಪ್ರಶ್ನೆ
ನಮ್ಮ ಉತ್ತರ

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಉತ್ತಮ ಮಳೆಯಾಗಲಿ, ಕೆರೆ ಕಟ್ಟೆಗಳು ತುಂಬಲಿ,

ಜನ-ಜಾನುವಾರುಗಳಿಗೆ ಕೃಷಿಕರಿಗೆ, ಜನತೆಗೆ ನೆಮ್ಮದಿ ತರಲಿ

ಉತ್ತಮ ಮುಂಗಾರು ನಿರೀಕ್ಷೆಯಲ್ಲೇ ಜೂನ್, ಜುಲೈ ತಿಂಗಳು ಕಳೆದು ಆಗಸ್ಟ್ ಮೊದಲ ವಾರದಲ್ಲಿದ್ದೇವೆ. ದೇಶಾದ್ಯಂತ ಉತ್ತಮವಾಗಿ ಬರಬೇಕಿದ್ದ ಮುಂಗಾರು ಬಾರದೆ, ರೈತಾಪಿ ಜನರು ಆಕಾಶದತ್ತ ಮುಖ ಮಾಡಿದ್ದಾರೆ. ಈ ವೇಳೆಗೆ ನದಿಗಳು ಉಕ್ಕಿ ಹರಿದು ಕೆರೆ, ಜಲಾಶಯಗಳು ಅರ್ಧ ಮಟ್ಟದಲಾದರೂ ತುಂಬಬೇಕಿತ್ತು. ಇದೀಗ ಎಲ್ಲೆಡೆ ನದಿ, ಕೆರೆ, ಕಟ್ಟೆಗಳು, ಜಲಾಶಯಗಳು ತಳಹತ್ತುವ ಸಾಧ್ಯತೆಯ ಸಮಯದಲ್ಲಿ ಮುನಿಸಿಕೊಂಡಿದ್ದ ವರುಣ ಜನರ ಮೇಲೆ ಕೃಪೆ ತೋರುತ್ತಿದ್ದಾನೆ. ನಾಡಿನ ರೈತರ, ಜನರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾನೆ.

ಅದೇನೆ ಇರಲಿ ಶುದ್ಧ ಕುಡಿಯುವ ನೀರು, ಜಲ ಸಂರಕ್ಷಣೆ, ಮಳೆ ನೀರು ಅಂತರ್ಜಲ ಮರುಪೂರಣೆ ವಿಷಯವಾಗಿ ತಡಮಾಡದೆ ನಾವು, ನೀವೆಲ್ಲರೂ ತುರ್ತು ಗಮನಕೊಡಬೇಕಿದೆ. ಇದಕ್ಕೆ ಕಾರಣ; ಇತ್ತೀಚಿನ ಕೇಂದ್ರೀಯ ಅಂತರ್ಜಲ ಮಂಡಳಿಯ ಸಮೀಕ್ಷಾ ವರದಿ. ದೇಶದ ಗ್ರಾಮಾಂತರ ಪ್ರದೇಶದಲ್ಲಿ ಪ್ರತಿ ನಾಲ್ಕು ಕುಟುಂಬಗಳ ಪೈಕಿ ಒಂದು ಕುಟುಂಬ ಕುಡಿಯುವ ನೀರನ್ನು ಹುಡುಕಿಕೊಂಡು ಒಂದೆರಡು ಕಿಲೋ ಮೀಟರ್ ಅಲೆಯಬೇಕಿದೆ ಎನ್ನುವ ಮಾಹಿತಿ ಅದರಲ್ಲಿದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಬಹುತೇಕ ಕುಟುಂಬಗಳು ಕೂಡ ಕುಡಿಯುವ ನೀರು ಸಂಗ್ರಹಕ್ಕಾಗಿ ದಿನಕ್ಕೆ ಗಂಟೆಗಟ್ಟಲೆ ಸಮಯ ವಿನಿಯೋಗಿಸಬೇಕಾಗಿದೆ. ನೀರು ದೊರೆಯುವ ಸ್ಥಳದಲ್ಲಿ ಜನರ ಉದ್ದನೆ ಸರತಿ ಸಾಲು ಕಾಣಬಹುದಾಗಿದೆ.

ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಕಾರ, ಶೇ.64ರಷ್ಟು ಕೊಳವೆ ಬಾವಿಗಳಲ್ಲಿ ನೀರಿನ ಸೆಲೆಯೇ ಬತ್ತಿ ಹೋಗಿರುವುದಾಗಿಯೂ ಹೇಳಿದೆ. ಕುಡಿಯುವ ನೀರಿನ ಬೇಡಿಕೆಯನ್ನು ನೀಗಲು ಹೆಚ್ಚು ಆಳಕ್ಕೆ ಕೊಳವೆ ಬಾವಿಗಳನ್ನು ಕೊರೆಸುವುದರಿಂದ ಅದರಲ್ಲಿ ಅಪಾಯಕಾರಿ ಫ್ಲೋರೈಡ್ ಅಂಶ ಹೆಚ್ಚುತ್ತದೆ. ಈ ಫ್ಲೋರೈಡ್ ಮಿಶ್ರಿತ ನೀರು ಕುಡಿದರೆ ನಾನಾ ಗಂಭೀರ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ. ದಕ್ಷಿಣ ಭಾರತ ಸೇರಿದಂತೆ ದೇಶದ ಎಲ್ಲ ಭಾಗಗಳಲ್ಲೂ ಮಳೆಯ ಕೊರತೆಯ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ದೇಶದ ಅನ್ನದ ಬಟ್ಟಲುಗಳಾಗಿರುವ ಈ ಭಾಗಗಳಲ್ಲಿ ಉಂಟಾಗುವ ಮಳೆಯ ಕೊರತೆಯು ಕೃಷಿ ಕ್ಷೇತ್ರದ ಮೇಲೆ, ಆ ಮೂಲಕ ದೇಶದ ಒಟ್ಟು ಆರ್ಥಿಕತೆಯ ಮೇಲೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಉಂಟುಮಾಡಬಹುದಾದ ಸಾಧ್ಯತೆಯಿದೆ.

ಕೇಂದ್ರೀಯ ಅಂತರ್ಜಲ ಮಂಡಳಿಯ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಕೇವಲ 26ಸಾವಿರ ಚಿಲ್ಲರೆ ಜಲಮೂಲಗಳಿವೆ ಎನ್ನಲಾಗಿದೆ. ರಾಜ್ಯದ 6 ಕೋಟಿಗೂ ಅಧಿಕ ಇರುವ ಜನಸಂಖ್ಯೆಗೆ ಈ ಜಲಮೂಲಗಳಿಂದ ಲಭ್ಯವಾಗುವ ನೀರು ಕೇವಲ ಬೋಗಸೆಯಷ್ಟು ಮಾತ್ರವೇ!

ಜನರು ಸರ್ಕಾರಗಳನ್ನು ನೆಚ್ಚಿಕೊಳ್ಳದೆ ಜಲ ಸಂಪನ್ಮೂಲ ಸಂರಕ್ಷಣೆ, ಅದರ ಸದ್ವಳಕೆ ಮತ್ತು ಸಮರ್ಪಕ ನಿರ್ವಹಣೆಯ ಮಹತ್ವವನ್ನು ಅರಿಯಬೇಕಾಗಿದೆ. ಇದೀಗ ಹವಾಮಾನ ಇಲಾಖೆಯ ಪ್ರಕಾರ ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹೇಳಿದೆ. ಅದು ನಿಜವಾಗಲಿ, ಎಲ್ಲಾ ಜಲಾಶಯಗಳು, ಕೆರೆ ಕಟ್ಟೆಗಳು ತುಂಬಲಿ ಜನ-ಜಾನುವಾರುಗಳಿಗೆ ಕೃಷಿಕರಿಗೆ, ಜನತೆಗೆ ನೆಮ್ಮದಿ ತರಲಿ ಎಂದು ಆಶಿಸುತ್ತೇನೆ.

» ಎಚ್.ಕೆ. ಪಾಟೀಲ

... 1ನೇ ಪುಟದಿಂದ

ಈ ಲಾಭಾಂಶ ನಿರ್ಣಯವು ಶೇಕಡಾ 99.99 ಕ್ಕಿಂತ ಹೆಚ್ಚು ಮತಗಳ ಬೆಂಬಲದೊಂದಿಗೆ ಅಂಗೀಕಾರಗೊಂಡಿದೆ. ಭಾರತೀಯ ಜೀವ ವಿಮಾ ನಿಗಮವು ಜುಲೈ 27, 2026 ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದಿಸಲಾದ ಅಂತಿಮ ಲಾಭಾಂಶದ ಪೈಕಿ, ಕೇಂದ್ರ ಸರ್ಕಾರದ ಪಾಲಿನ ರೂ. 12,207.25 ಕೋಟಿ ಮೊತ್ತದ ಚೆಕ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಸ್ತಾಂತರಿಸಲಾಗಿದೆ.

ಈ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಲ್‌ಐಸಿಯ 2025-26ರ ಹಣಕಾಸು ವರ್ಷದ ಸ್ವತಂತ್ರ ಮತ್ತು ಕ್ರೋಢೀಕೃತ ಆರ್ಥಿಕ ವರದಿಗಳನ್ನು ಅಧಿಕೃತವಾಗಿ ಅಂಗೀಕರಿಸಲಾಯಿತು. ಇದರೊಂದಿಗೆ ನಿಗಮದ ವಲಯ ಮತ್ತು ವಿಭಾಗೀಯ ಆಡಿಟರ್‌ಗಳ ನೇಮಕಾತಿಗೂ ಷೇರುದಾರರ ಸಭೆಯಲ್ಲಿ ಅನುಮೋದನೆ ದೊರೆಯಿತು.

ಸೆಬಿ ನಿಯಮಾವಳಿಗಳ ಪ್ರಕಾರ ಪ್ರವರ್ತಕರು ಮತ್ತು ಸಂಬಂಧಿತ ಸಂಸ್ಥೆಗಳ ಮತಗಳನ್ನು ಹೊರತುಪಡಿಸಿ, ಅರ್ಹ ಷೇರುದಾರರಿಂದ ಶೇಕಡಾ 99.99ರಷ್ಟು ಭಾರಿ ಬೆಂಬಲದೊಂದಿಗೆ ಎಲ್‌ಐಸಿ ಮ್ಯೂಚುವಲ್ ಫಂಡ್ ಅಸೆಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಜೊತೆಗಿನ ಪ್ರಮುಖ ಸಂಬಂಧಿತ ಪಾರ್ಟಿ ವಹಿವಾಟುಗಳಿಗೆ ಷೇರುದಾರರು ಸಮ್ಮತಿ ಸೂಚಿಸಿದರು.

ಸ್ಥಾಪನೆಯಾಗಿ ಈ ವರ್ಷ 70 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಭಾರತದ ಅತಿದೊಡ್ಡ ವಿಮಾ ಸಂಸ್ಥೆ ಎಲ್‌ಐಸಿ, ತನ್ನ ಆರ್ಥಿಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಮಾರ್ಚ್ 31, 2026ರ ವೇಳೆಗೆ ನಿಗಮದ ಒಟ್ಟು ಆಸ್ತಿ ಮೌಲ್ಯ ಭಾರಿ ಪ್ರಮಾಣದಲ್ಲಿ ಹೆಚ್ಚಳ ಕಂಡಿದ್ದು, ಬರೋಬ್ಬರಿ ರೂ.59.03 ಲಕ್ಷ ಕೋಟಿಗೆ ತಲುಪಿದೆ.

ಬ್ಯಾಂಕಿನ ಶಾಖೆಗೆ ಅಥವಾ ವಾಣಿಜ್ಯ ಮಳಿಗೆಗೆ ಸ್ಥಳ ಲಭ್ಯವಿದೆ

ನಂ.135, ಕೆ.ಎಚ್. ರಸ್ತೆ, ಬೆಂಗಳೂರು - 560027

ಇಲ್ಲಿ ಬ್ಯಾಂಕ್ / ಕಚೇರಿಗಳಿಗೆ ಸುಸಜ್ಜಿತವಾದ

ವಾಣಿಜ್ಯ ಸ್ಥಳವು ಲಭ್ಯವಿದೆ.

ನೆಲಮಹಡಿ, 1600 ಚದರ ಅಡಿ.

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿ.,

ನಂ. 132, 3ನೇ ಮಹಡಿ, ಬೆಂಗಳೂರು - 560027

ಶ್ರೀ ಅನಿಲ ಎಚ್. ಕಿರೇಸೂರ

ಉಪಮುಖ್ಯಕಾರ್ಯನಿರ್ವಹಣಾಧಿಕಾರಿ,

ಮೊಬೈಲ್ ಸಂಖ್ಯೆ : 7411332655

ಉಡುಪಿಯಲ್ಲಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು/ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ದಿನಾಂಕ : 20ನೇ ಆಗಸ್ಟ್ 2026ರ ಗುರುವಾರಂದು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು/ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರಿಗೆ ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ಲಿಕೋ ಬ್ಯಾಂಕ್ “ವಜ್ರ ಮಹೋತ್ಸವ ಸಭಾಂಗಣ” ಎಲ್.ಐ.ಸಿ ಎಂಪ್ಲಾಯಿಸ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಸಿಂಡಿಕೇಟ್ ಟವರ್ ಹತ್ತಿರ, ಕ್ಯಾಥೋಲಿಕ್ ಚರ್ಚ್ ಹತ್ತಿರ, ಲಿಕೋ ಬ್ಯಾಂಕ್ ರಸ್ತೆ, ಉಡುಪಿ - 576 101 ಇಲ್ಲಿ ಏರ್ಪಡಿಸಲಾಗಿರುತ್ತದೆ.

ಸದರಿ ವಿಚಾರ ಸಂಕಿರಣದಲ್ಲಿ ಈ ಕೆಳಗೆ ವಿವರಿಸಿದ ವಿಷಯಗಳ ಮೇಲೆ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಸದರಿ ಕಾರ್ಯಕ್ರಮವನ್ನು ದಿನಾಂಕ:20.08.2026ರಂದು ಬೆಳಿಗ್ಗೆ 08.30 ಗಂಟೆಗೆ ಉಪಹಾರ ಹಾಗೂ ನೋಂದಣಿಯೊಂದಿಗೆ ಪ್ರಾರಂಭಿಸಲಾಗುವುದು.

- Good Governance and Professionalism in UCBs Sector.
- Important Provisions of KCS Act and Recent Amendments.
- Latest RBI Guidelines and New CKYC 2.0
- Insurance and Boosting Non-Interest Incomes in UCBs.
- Digital Banking Solutions.
- Beyond lending : Ensuring loan security.

ಪ್ರಯುಕ್ತ, ಈ ವಿಚಾರ ಸಂಕಿರಣದಲ್ಲಿ ಭಾಗವಹಿಸುವವರು ದಿನಾಂಕ: 14.08.2026ರೊಳಗಾಗಿ ಮಹಾಮಂಡಳದ ಇ-ಮೇಲ್ ವಿಳಾಸ: kscubfed@gmail.com ಭಾಗವಹಿಸುವವರ ಹೆಸರುಗಳನ್ನು ತಪ್ಪದೇ ಕಳುಹಿಸಿಕೊಡಬೇಕಾಗಿ ಕೋರಲಾಗಿದೆ. ಈ ವಿಚಾರ ಸಂಕಿರಣಕ್ಕೆ ನೇರವಾಗಿ ಭಾಗವಹಿಸಲು ಅವಕಾಶವಿರುವುದಿಲ್ಲ, ಒಂದು ಬ್ಯಾಂಕಿನಿಂದ 5 ಜನರು ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್. ಕಿರೇಸೂರ (7411332655) ಮತ್ತು ಶ್ರೀ ಹೆಚ್.ಸಿ.ಶ್ರೀನಿವಾಸ್ (9945566068) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ದಿ ಶೇಡಬಾಳ ಅರ್ಬನ್ ಕೋ-ಆಪ್ ಬ್ಯಾಂಕಿನ 62ನೇ ವಾರ್ಷಿಕ ಸರ್ವ ಸದಸ್ಯರ ಸಭೆ

ಶೇಡಬಾಳ: ದಿ ಶೇಡಬಾಳ ಅರ್ಬನ್ ಕೋ-ಆಪ್ ಬ್ಯಾಂಕ್ ಲಿ., ಶೇಡಬಾಳ ಇದರ 62ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಶನಿವಾರ ದಿನಾಂಕ 25/07/2026ರಂದು ಬ್ಯಾಂಕಿನ ಸಭಾಗೃಹದಲ್ಲಿ ಜರುಗಿತು. ದಿನಾಂಕ 31/03/2026ರಂದು ಬ್ಯಾಂಕು ರೂ. 109.49 ಕೋಟಿ ಠೇವು ಹೊಂದಿದ್ದು ಬ್ಯಾಂಕಿನ ಸಾಲಗಳು ರೂ.46.32 ಕೋಟಿ ಇರುತ್ತವೆ ಹಾಗೂ ಬ್ಯಾಂಕ್ 2025-26ನೇ ಸಾಲಿಗೆ ರೂ. 72.21 ಲಕ್ಷ ಲಾಭ ಗಳಿಸಿದ್ದು ಸದಸ್ಯರಿಗೆ 25% ಲಾಭಾಂಶ ಘೋಷಿಸಿದೆ. ಬ್ಯಾಂಕು ಸದಸ್ಯರಿಗೆ ಆಸ್ತಿತ್ವ ಖರ್ಚಿಗೆ ಸದಸ್ಯರ ಕ್ಷೇಮ ನಿಧಿಯಿಂದ ಸನ್ 2025-2026ರಲ್ಲಿ 65 ಸದಸ್ಯರಿಗೆ ರೂ.7.15 ಲಕ್ಷ ಧನ ಸಹಾಯ ನೀಡಿದೆ ಎಂದು ಚೇರ್ಮನ್ ಡಾ. ಪಿ. ಜಿ. ಲೋಕೂರ ಸಭೆಗೆ ತಿಳಿಸಿದರು. ಮುಂಬರುವ ದಿನಗಳಲ್ಲಿ ಸದಸ್ಯರಿಗೆ ಇನ್ನೂ ಹೆಚ್ಚಿನ ಸಹಾಯ ಧನಕ್ಕೆ ಅವಕಾಶ ಮಾಡಲಾಗುವದೆಂದು ನಿರ್ದೇಶಕರಾದ ಶ್ರೀ ಲಲಿಮಗೌಡ (ಭರತೇಶ) ಜೆ. ಪಾಟೀಲ ತಿಳಿಸಿದರು. ಶ್ರೀ ಎಚ್ ಬಿ ನರಸಗೌಡರ (ವ್ಯವಸ್ಥಾಪಕ ನಿರ್ದೇಶಕರು) ಬ್ಯಾಂಕಿನ ಅಥಾವೆ ಹಾಗೂ ಲಾಭ ಹಾನಿ ಪತ್ರಿಕೆ ಓದಿ ತೋರಿಸಿದರು ಹಾಗೂ ಬ್ಯಾಂಕಿನ ಅನುತ್ತಾದಕ ಸಾಲಗಳ ಪ್ರಮಾಣ 5.70% ಇದ್ದು ನಿವ್ವಳ ಅನುತ್ತಾದಕ ಸಾಲಗಳು 0 ಆಗಿರುತ್ತದೆ ಹಾಗೂ ಬ್ಯಾಂಕಿನ CRAR ಪ್ರಮಾಣವು ಶೇ.19.70% ಇರುತ್ತದೆ ಎಂದು ವಿವರಿಸಿದರು. ಬ್ಯಾಂಕಿನ ನಿರ್ದೇಶಕರಾದ ಡಾ. ಬಿ.ಬಿ. ಪಾಟೀಲ, ಶ್ರೀ ಬಿ.ಡಿ. ಪಾಟೀಲ, ಶ್ರೀ ಆರ್.ಕೆ. ನಾಂದ್ರೆ ಶ್ರೀ ಎಸ್.ಬಿ. ಪಾಟೀಲ, ಶ್ರೀ ಎಸ್. ಎನ್. ಪಾಟೀಲ, ಸೌ. ಸವಿತಾ ಕೆ. ಪಾಟೀಲ, ಶ್ರೀಮತಿ ಎಸ್.ಬಿ. ಯಂದಗೌಡರ, ಹಾಜರಿದ್ದು, ಸದಸ್ಯರ ಸಲಹೆ ಸೂಚನೆ ಹಾಗೂ ಬೇಡಿಕೆಗಳಿಗೆ ಸ್ಪಂದಿಸಿ ಅವುಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ

ಹುನಗುಂದ: ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ನಿ., ಹುನಗುಂದ ಇದರ ಬಾಕಿ ಉಳಿದ ಅವಧಿಗೆ ದಿನಾಂಕ: 10.07.2026ರಂದು ಜರುಗಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಶ್ರೀ ಮಹಾಂತೇಶ ಮುದಕಪ್ಪ ಅವರಿಗೆ ಅಧ್ಯಕ್ಷರಾಗಿ ಮತ್ತು ಶ್ರೀಮತಿ ಶಕುಂತಲಾ ಶರಣಪ್ಪ ಬೆಲ್ಲದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು ತಿಳಿಸಿರುತ್ತಾರೆ.



ಶ್ರೀರಾಮನಗರ ಪಟ್ಟಣ ಸಹಕಾರ ಬ್ಯಾಂಕಿನ 2025-26ನೇ ಸಾಲಿನ ವಾರ್ಷಿಕ ಮಹಾಸಭೆ



ಶ್ರೀರಾಮನಗರ : ಶ್ರೀರಾಮನಗರ ಪಟ್ಟಣ ಸಹಕಾರ ಬ್ಯಾಂಕ್ ನಿಯಮಿತ, ಶ್ರೀರಾಮನಗರ ವತಿಯಿಂದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ದಿನಾಂಕ : 25-07-2026 ರಂದು ಶ್ರೀರಾಮನಗರ ಶ್ರೀ ವೆಂಕಟೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಈ ಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರು, ನಿರ್ದೇಶಕ ಮಂಡಳಿಯ ಸದಸ್ಯರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿ ಹಾಗೂ ಬ್ಯಾಂಕಿನ ಷೇರುದಾರರು ಸಭೆಯಲ್ಲಿ ಬ್ಯಾಂಕಿನ 2025-26ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪತ್ರಗಳು ಹಾಗೂ ಬ್ಯಾಂಕಿನ ಪ್ರಗತಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿ, ಅಗತ್ಯ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಎಂಸಿಸಿ ಬ್ಯಾಂಕಿನ ಮಾರ್ಗನ್ಸ್ ಗೇಟ್ ಶಾಖೆ ನೂತನ ಕಟ್ಟಡಕ್ಕೆ ಸ್ಥಳಾಂತರ

ಮಂಗಳೂರು: ಗ್ರಾಹಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, ಎಂಸಿಸಿ ಬ್ಯಾಂಕ್‌ನ ಮಾರ್ಗನ್ಸ್‌ಗೇಟ್ ಶಾಖೆಯನ್ನು 2026ರ ಜುಲೈ 25ರಂದು ಮಂಗಳೂರಿನ ಮಾರ್ನಮಿ ಕಟ್ಟೆ ರಸ್ತೆಯಲ್ಲಿರುವ ಎಚ್.ಎಚ್. ಡೈಮಂಡ್ ಸಿಟಿ ಕಟ್ಟಡದ ನೆಲ ಮಹಡಿಯಲ್ಲಿ ಇರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಖೆಯು 31 ವರ್ಷಗಳ ಯಶಸ್ವಿ ಸೇವೆಯನ್ನು ಪೂರ್ಣಗೊಳಿಸಿದ ಸಂಭ್ರಮವನ್ನು ಸಹ ಆಚರಿಸಲಾಯಿತು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಸಹಕಾರರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ನೂತನ ಶಾಖಾ ಕಛೇರಿಯನ್ನು ಕಾಸ್ತಿಯಾದ ಸಂತ ರೀಟಾ ಚರ್ಚನ ಧರ್ಮಗುರುಗಳಾದ ವಂದನೀಯ ಫಾ. ರಿತೇಶ್ ರೋಡ್ರಿಗಸ್ ಆಶೀರ್ವದಿಸಿದರು. ಭದ್ರತಾ ಕೊಠಡಿಯನ್ನು ಎಂಸಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕರು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಶ್ರೀ ಜೇಮ್ಸ್ ವಿಕ್ಟರ್ ಡಿ'ಮೆಲ್ಲೊ, ಉದ್ಘಾಟಿಸಿದರು. ಸಮಾಜಸೇವಕ, ನಾಟಕಕಾರ, ನಿರ್ದೇಶಕ ಹಾಗೂ ನಟ ಶ್ರೀ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ತಿಯಾ ಹಾಗೂ ಹೆಲ್ಮ್ ಮಾರ್ಟಿನ್ ಮಾಲಕರಾದ ಶ್ರೀ ಕೃಷ್ಣ ಬಿಂದುಮನೆ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶ್ರೀ ಡೇವಿಡ್ ಡಿಸೋಜ, ಶ್ರೀ ಮೆಲ್ವಿನ್ ವಾಸ್, ಶ್ರೀ ಅನಿಲ್ ಪತ್ರಾವೊ, ಶ್ರೀ ರೋಶನ್ ಡಿಸೋಜ, ಶ್ರೀಮತಿ ಐರಿನ್ ರೆಬೆಲ್ಲೊ, ಶ್ರೀ ಫೆಲಿಕ್ಸ್ ಡಿ'ಕ್ರೂಸ್, ವೃತ್ತಿಪರ ನಿರ್ದೇಶಕ ಶ್ರೀ ಸಿ.ಜಿ. ಪಿಂಟೊ, ಮಹಾಪ್ರಬಂಧಕ ಶ್ರೀ ಸುನಿಲ್ ಮಿನೇಜ್, ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯ ಗ್ರಾಹಕರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

ಎಂಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಶ್ರೀ ಹೆರಾಲ್ಡ್ ಮೊಂತೇರೊ ಅವರು ಅತಿಥಿಗಳನ್ನು ಸ್ವಾಗತಿಸಿದರು. ಮೋರ್ಗನ್ಸ್‌ಗೇಟ್ ಶಾಖೆಯ ವ್ಯವಸ್ಥಾಪಕರಾದ ಶ್ರೀ ಡೆರಿಲ್ ಲಸ್ತಾದೊ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಶ್ರೀ ಪ್ರೀತಂ ನೊರೊಸ್ತಾ ನಿರೂಪಿಸಿದರು.

ಕೆವೈಸಿ ಅಪ್‌ಡೇಟ್ ಮಾಡದಿದ್ದರೆ ನಿಮ್ಮ ಅಕೌಂಟ್ ಫ್ರೀಜ್ ಮಾಡುತ್ತಾ? ಈ ಬಗ್ಗೆ ರಿಸರ್ವ್ ಬ್ಯಾಂಕ್ ನಿಯಮ ಏನು ಹೇಳುತ್ತದೆ?

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಅಕೌಂಟ್ ಇಲ್ಲದೆ ಯಾವುದೇ ವ್ಯವಹಾರ ನಡೆಯುವುದಿಲ್ಲ ಎಂಬಂತೆ ಪರಿಸ್ಥಿತಿ ಬಂದಿದೆ. ಅದರಲ್ಲೂ ಇಂದಿನ UPI ವ್ಯವಹಾರದಲ್ಲಿ ಬಹುತೇಕ ನಗದು ರಹಿತವಾಗಿದ್ದು ಮೊಬೈಲ್‌ಗಳಿಗೆ ಬ್ಯಾಂಕ್ ಅಕೌಂಟ್‌ಗಳು ಜೋಡಣೆಯಾಗಿ ಎಲ್ಲಾ ವ್ಯವಹಾರಗಳು ಅದರಲ್ಲೇ ನಡೆಯುತ್ತಿವೆ. ಹೀಗಿರುವಾಗ ಗ್ರಾಹಕರು ತಮ್ಮ ಸೇವೆಗಳನ್ನು ಇನ್ನಷ್ಟು ಸುಗಮ ಹಾಗೂ ಸುಲಭ ಮಾಡಿಕೊಳ್ಳಲು ತಮ್ಮ ಬ್ಯಾಂಕ್ ಅಕೌಂಟ್‌ಗಳಲ್ಲಿ ವಹಿವಾಟು, ಖಾತೆ ಡೀಟೈಲ್‌ಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ತಮ್ಮ ಕೆವೈಸಿಗಳನ್ನು ಆಗಾಗ್ಗೆ ನವೀಕರಿಸುವುದು ತುಂಬಾನೇ ಮುಖ್ಯವಾಗಿದೆ. ಕಾರಣ ನಿಮ್ಮ ಬ್ಯಾಂಕ್ ಅಕೌಂಟ್‌ನ ಕೆವೈಸಿಗಳನ್ನು ಸಮಯಕ್ಕೆ ಸರಿಯಾಗಿ ಅಪ್‌ಡೇಟ್ ಮಾಡದಿದ್ದರೆ ನಿಮ್ಮ ವ್ಯವಹಾರದಲ್ಲಿ ನಿರ್ಬಂಧಗಳನ್ನು ಎದುರಿಸಬೇಕಾದ ಪರಿಸ್ಥಿತಿಯು ಬರಬಹುದು. ಇದು ದೀರ್ಘಾವಧಿಯಲ್ಲಿ ನಿಮ್ಮ ಖಾತೆ ಫ್ರೀಜ್ ಆಗುವಂತೆ ಮಾಡುವ ಸಾಧ್ಯತೆಯು ಇದೆ. ಹಾಗಾದರೆ ಬ್ಯಾಂಕುಗಳು ಹಾಗೆ ಸುಮ್ಮನೇ ನಿಮ್ಮ ಬ್ಯಾಂಕ್ ಅಕೌಂಟ್ ಫ್ರೀಜ್ ಮಾಡಬಹುದಾಗಿದೆಯೇ. ಈ ಕುರಿತು ಆರ್‌ಬಿಬಿ ನಿಯಮಗಳನ್ನು.

ಮೊದಲೇ ಹೇಳಿದಂತೆ ನಿಮ್ಮ ಬ್ಯಾಂಕ್ ಖಾತೆಗಳ ವಹಿವಾಟು, ಅವುಗಳ ವಿವರಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ಅದರ ಜೊತೆಗೆ ಮುಖ್ಯವಾಗಿ ಬ್ಯಾಂಕ್ ಅಕೌಂಟ್‌ನ ಕೆವೈಸಿಗಳನ್ನು ಸರಿಯಾದ ಸಮಯಕ್ಕೆ ಅಪ್‌ಡೇಟ್ ಮಾಡಿಸಬೇಕು. ಇದು ಬ್ಯಾಂಕುಗಳು ನಿಮ್ಮ ಗುರುತನ್ನು ಪರಿಶೀಲಿಸಲು ಮತ್ತು ನಿಯಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಕೆವೈಸಿಗಳನ್ನು ಮಾಡಿಸದೇ ಹೋದಲ್ಲಿ ನಿಮ್ಮ ಸಾಮಾನ್ಯ ವಹಿವಾಟಿನ ಮೇಲೆ ಗೋಚರವಾಗುವಂತಹ ಪರಿಣಾಮ ಬೀರದೇ ಇದ್ದಾಗ್ಯೂ, ಕೆಲವು ಆಡ್ವಾನ್ಸ್ಡ್ ಬ್ಯಾಂಕ್ ಸೌಲಭ್ಯಗಳಿಗೆ ನಿಮಗೆ ನಿರ್ಬಂಧ ಹೇರಬಹುದು. ಇದು ದೀರ್ಘಕಾಲದಲ್ಲಿ ನಿಮ್ಮ ಖಾತೆಯ ಅಸ್ತಿತ್ವದ ಮೇಲೆ ಪರಿಣಾಮ ಬೀರಬಹುದು..

ಕೆವೈಸಿ ಎಂದರೇನು?

ಮೊದಲಿಗೆ ಕೆವೈಸಿ ಎಂದರೇನು ಎಂದು ನೋಡುವುದಾದರೆ Know Your Customer ಅಂದರೆ ನಿಮ್ಮ ಗ್ರಾಹಕರನ್ನು ತಿಳಿಯಿರಿ ಎಂದರ್ಥ. ಸುಲಭವಾಗಿ ಹೇಳುವುದಾದರೆ, ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಕಾರ, ಕೆವೈಸಿ ಎನ್ನುವುದು ನಿಮ್ಮ ಬ್ಯಾಂಕ್ ಹಾಗೂ ನಿಯಂತ್ರಿತ ಘಟಕ (RE) ತಮ್ಮ ಗ್ರಾಹಕರ ಗುರುತು ಮತ್ತು ವಿಳಾಸ, ವ್ಯವಹಾರದ ಸ್ವರೂಪ ಮತ್ತು ಗ್ರಾಹಕರ ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದು ಅದನ್ನು ಪರಿಶೀಲಿಸುವ ಪ್ರಕ್ರಿಯೆಯಾಗಿದೆ.

ಇದು ತಮ್ಮ ಗ್ರಾಹಕರ ವ್ಯವಹಾರದ ಕುರಿತು ಬ್ಯಾಂಕುಗಳಿಗೆ ತಿಳಿಯಲು ಅವಕಾಶ ಮಾಡಿಕೊಡಲಿದ್ದು, ಇದರಿಂದಾಗಿ ಮನಿ ಲಾಂಡ್ರಿಂಗ್, ಭಯೋತ್ಪಾದಕ ಸಂಘಟನೆಗಳಿಂದ ಹಣ ಸಂದಾಯ ಅಥವಾ ಇನ್ನಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಸಹಾಯ ಮಾಡಲಿವೆ.

ಕೆವೈಸಿ ಕುರಿತು ರಿಸರ್ವ್ ಬ್ಯಾಂಕ್ ನಿಯಮ ಹೇಳುವುದೇನು?

ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ, ಭಾರತದಲ್ಲಿ ಎಲ್ಲಾ ಬ್ಯಾಂಕ್ ಅಕೌಂಟ್‌ಗಳಿಗೆ ಕೆವೈಸಿ ಕಡ್ಡಾಯವಾಗಿದ್ದು, ಗ್ರಾಹಕರು ಬ್ಯಾಂಕ್ ಖಾತೆಯನ್ನು ತೆರೆಯುವ ಸಂದರ್ಭದಲ್ಲೇ ಬ್ಯಾಂಕ್ ಹಾಗೂ RE ಈ ಕೆವೈಸಿ

ಪ್ರಕ್ರಿಯೆ ಪೂರ್ಣವಾಗುವಂತೆ ಕ್ರಮವಹಿಸಬೇಕಾಗುತ್ತದೆ.

ಇನ್ನು, ಬ್ಯಾಂಕ್ ಖಾತೆಯಲ್ಲಿದ್ದ ವಾಕ್-ಇನ್ ಗ್ರಾಹಕರು ಒಂದು ವೇಳೆ ಆ ಬ್ಯಾಂಕ್‌ನಲ್ಲಿ 50ಸಾವಿರಕ್ಕೂ ಅಧಿಕ ಮೊತ್ತದ ವ್ಯವಹಾರ ನಡೆಸಿದರೆ ಇಂತಹ ಸಂದರ್ಭದಲ್ಲೂ ಕೆವೈಸಿ ಕಡ್ಡಾಯವಾಗಿದೆ. ಅಲ್ಲದೆ, ಅಂತರರಾಷ್ಟ್ರೀಯ ಹಣ ವರ್ಗಾವಣೆಗೆ ಕೆವೈಸಿ ಬೇಕಿದೆ. ಗ್ರಾಹಕರ ವಿವರಗಳ ಬಗ್ಗೆ ಸಂದೇಹವಿದ್ದರೆ ಸಹ ಇದು ಅಗತ್ಯವಾಗಬಹುದು. ಇನ್ನುಳಿದಂತೆ ಬ್ಯಾಂಕುಗಳು ಹಣಕಾಸು ಉತ್ಪನ್ನಗಳನ್ನು ಮಾರಾಟ ಮಾಡುವಾಗ ಅಥವಾ 50ಸಾವಿರ ರೂ.ಗಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಪ್ರಕ್ರಿಯೆಗೊಳಿಸುವಾಗ ಇದು ಈ KYC ಕಡ್ಡಾಯ ಎಂಬ ನಿಯಮ ಅನ್ವಯಿಸುತ್ತದೆ.

ಕೆವೈಸಿ ಮಾಡಿಸದಿದ್ದರೆ ಬ್ಯಾಂಕ್ ಅಕೌಂಟ್ ಫ್ರೀಜ್ ಆಗುತ್ತಾ?

ಗ್ರಾಹಕರ ಖಾತೆಯಲ್ಲಿ KYC ಪ್ರಕ್ರಿಯೆ ಪೂರ್ಣಗೊಳ್ಳದೆ ಇದ್ದಾಗ ಬ್ಯಾಂಕುಗಳು ಅಂತಹ ಗ್ರಾಹಕರಿಗೆ ಈ ಪ್ರಕ್ರಿಯೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ನೋಟಿಸ್ ಜಾರಿ ಮಾಡುವ ಮೂಲಕ ಪದೇ ಪದೇ ರಿಮೈಂಡರ್ ಕಳುಹಿಸುತ್ತಾರೆ. ಒಂದು ವೇಳೆ ಆಗಲು ಆ ಖಾತೆಗೆ ಕೆವೈಸಿ ಅಪ್‌ಡೇಟ್ ಆಗದೇ ಹೋದಲ್ಲಿ ಹಾಗೂ ಒಂದು ಖಾತೆಯು ಸುಮಾರು 2 ವರ್ಷಗಳ ಕಾಲ ಯಾವುದೇ ರೀತಿಯ 'ಗ್ರಾಹಕ ಪ್ರೇರಿತ ವಹಿವಾಟು' ನಡೆಸದೇ ಇದ್ದ ಪಕ್ಷದಲ್ಲಿ 2005ರ ಹಣ ವರ್ಗಾವಣೆ ತಡೆಗಟ್ಟುವಿಕೆಯ (ದಾಖಲೆಗಳ ನಿರ್ವಹಣೆ) ಆರ್‌ಬಿಬಿ ನಿಯಮಗಳ ಅಡಿಯಲ್ಲಿ ಇಂತಹ ಖಾತೆಗಳನ್ನು ಬ್ಯಾಂಕುಗಳು ನಿಷ್ಕ್ರಿಯವೆಂದು ಪರಿಗಣಿಸುತ್ತದೆ. ಇದು ಆ ಅಕೌಂಟ್ ಅನ್ನು ಮುಚ್ಚಲು/ಫ್ರೀಜ್ ಮಾಡಲು ಅವಕಾಶ ನೀಡುತ್ತದೆ.

ಫ್ರೀಜ್ ಆದ ನಿಷ್ಕ್ರಿಯ ಖಾತೆ ಮರಳಿ ಪಡೆಯುವುದು ಹೇಗೆ?

ಹೀಗೆ ಕೆವೈಸಿ ಹಾಗೂ ದೀರ್ಘಕಾಲದ ವಹಿವಾಟು ನಡೆಸದ ಖಾತೆಗಳನ್ನು ಬ್ಯಾಂಕುಗಳು ಫ್ರೀಜ್ ಮಾಡುತ್ತವೆ. ಒಂದು ವೇಳೆ, ಗ್ರಾಹಕರು ಫ್ರೀಜ್ ಆಗಿರುವ ಈ ನಿಷ್ಕ್ರಿಯ ಬ್ಯಾಂಕ್ ಅಕೌಂಟ್ ಅನ್ನು ಮರಳಿ ಪಡೆದುಕೊಳ್ಳಲು ಬಯಸಿದಲ್ಲಿ, ಆ ಗ್ರಾಹಕರು ತಮ್ಮ KYC ಮಾಹಿತಿ/ಡೇಟಾವನ್ನು RE ಯ ಹೌಸ್/ನಿಷ್ಕ್ರಿಯೇತರ ಬ್ರಾಂಚ್‌ನಲ್ಲಿ ಅಪ್‌ಡೇಟ್ ಮಾಡಿಸಬಹುದು. ಆಗಲೂ ಸಹ ಕೆವೈಸಿ ಕುರಿತ ಮಾಸ್ಟರ್ ನಿರ್ದೇಶನದಲ್ಲಿ ಒದಗಿಸಲಾದ ಕೆವೈಸಿ ಮಾರ್ಗಸೂಚಿಗಳನ್ನು ಅನುಸರಿಸಿದ ನಂತರವೇ ಬ್ಯಾಂಕುಗಳು ನಿಷ್ಕ್ರಿಯ ಖಾತೆಗಳನ್ನು ಸಕ್ರಿಯಗೊಳಿಸಲು ಸಾಧ್ಯವಾಗುತ್ತದೆ.

ದಿ ಹನುಮಂತನಗರ ಸಹಕಾರಿ ಬ್ಯಾಂಕಿನ ಪ್ರಭಾರ ಪ್ರಧಾನ ವ್ಯವಸ್ಥಾಪಕರಾಗಿ ಶ್ರೀ ನಾಗಭೂಷಣಗೌಡ ಆರ್.ಎಂ. ಅಧಿಕಾರ ಸ್ವೀಕಾರ



ಬೆಂಗಳೂರು : ದಿನಾಂಕ : 02.06.2026

ರಂದು ಜರುಗಿದ ದಿ ಹನುಮಂತನಗರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಬ್ಯಾಂಕಿನ ಪ್ರಭಾರ ಪ್ರಧಾನ ವ್ಯವಸ್ಥಾಪಕರಾಗಿ ಶ್ರೀ ನಾಗಭೂಷಣಗೌಡ ಆರ್.ಎಂ. ರವರು ನೇಮಕಗೊಂಡಿದ್ದು, ದಿನಾಂಕ : 25.06.2026 ರಂದು ಅಧಿಕಾರ ವಹಿಸಿಕೊಂಡಿರುತ್ತಾರೆ.



ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



ಮಾರ್ಗದರ್ಶನ ಮಾಡಿ.

» ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಳಗಾವಿ ಜಿಲ್ಲೆ.

ಉತ್ತರ: ರಿಜರ್ವ್ ಬ್ಯಾಂಕಿನ ಮಾರ್ಗಸೂಚಿಯಂತೆ ಇಬ್ಬರು ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಬೇಕು. ಈಗಿರುವ ಮೌಲ್ಯ ಮತ್ತು ಆಸ್ತಿಗಳ ಹೊಸ ಮೌಲ್ಯಗಳ ವ್ಯತ್ಯಾಸವನ್ನು ಮರು ಮೌಲ್ಯಮಾಪನ ಮೀಸಲು ಖಾತೆಗೆ ಜಮಾ ಮಾಡಿ, ಅದರ 45%ರಷ್ಟು ಮೊತ್ತವನ್ನು ಸಿ.ಆರ್.ಎ.ಆರ್.ಗೆ ಬಳಸಬಹುದು. ಲಾಭದ ಹಂಚಿಕೆಯಿಂದ ಕಟ್ಟಡ ನಿಧಿಯನ್ನು ರಚಿಸಲಾಗುವುದು. ನೀವು ತಿಳಿಸಿದ ಎರಡು ಆಸ್ತಿಗಳಿಗೂ ಕಟ್ಟಡ ನಿಧಿಗೂ ಏನೂ ಸಂಬಂಧವಿಲ್ಲ. ಆಸ್ತಿಗಳ ಮರುಮೌಲ್ಯಮಾಪನ ಮಾಡಿ ಬಂದ ಹೆಚ್ಚಿಗೆ ಮೊತ್ತವನ್ನು ಮರು ಮೌಲ್ಯಮಾಪನ ಮೀಸಲಿಗೆ ಜಮಾ ಮಾಡಲಾಗುವುದೇ ಹೊರತು ಕಟ್ಟಡ ನಿಧಿಗಲ್ಲ. ಖಾಲಿ ಸೈಟು ಬ್ಯಾಂಕಿನ ಉಪಯೋಗಕ್ಕಾಗಿದ್ದರೆ ಅದನ್ನು “ಸ್ಥಿರ ಸ್ವತ್ತುಗಳು” ಎಂದು ಗುರುತಿಸಬೇಕೆ ಹೊರತು “ಇತರ ಆಸ್ತಿ” ಎಂದಲ್ಲ. ಖಾಲಿ ಸೈಟು ಸಾಲಗಾರ ಬ್ಯಾಂಕಿಗೆ ಅಡಮಾನವಿಟ್ಟಿದ್ದರೆ ಅದನ್ನು ಬ್ಯಾಂಕಿಂಗ್ ಅಲ್ಲದ ಆಸ್ತಿ ಎಂದು ಪರಿಗಣಿಸಬೇಕು ಮತ್ತು ಆ ಆಸ್ತಿಯನ್ನು ಮರುಮೌಲ್ಯಮಾಪನ ಮಾಡಿ ಸಿ.ಆರ್.ಎ.ಆರ್.ಗೆ ಬಳಸುವಂತಿಲ್ಲ.

ನಂಜನಗೂಡಿನಲ್ಲಿ ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ 5ನೇ ನೂತನ ಶಾಖೆಯ ಉದ್ಘಾಟನೆ

ನಂಜನಗೂಡು: ಮೈಸೂರು ಜಿಲ್ಲೆಯ

ಪ್ರತಿಷ್ಠಿತ ಹಾಗೂ ಮುಂಚೂಣಿ ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಮೈಸೂರಿನ ಕೃಷ್ಣರಾಜನಗರದಲ್ಲಿ 1998ನೇ ಇಸವಿಯಲ್ಲಿ ಹಿರಿಯ ಸಹಕಾರಿ ಹಾಗೂ ಮಾಜಿ ಸಚಿವರಾದ ಶ್ರೀ ಎಸ್. ನಂಜಪ್ಪರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಗಿ ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಕಾರ್ಯವ್ಯಾಪ್ತಿ ಹೊಂದಿದ್ದು ಪ್ರಸ್ತುತ ಶ್ರೀ ಕೆ.ಎನ್. ಬಸಂತರವರು ಇದರ ಅಧ್ಯಕ್ಷರಾಗಿರುತ್ತಾರೆ. ಬ್ಯಾಂಕು 5 ಶಾಖೆ, 5 ATM ಗಳನ್ನು ಹೊಂದಿರುತ್ತದೆ ಹಾಗೂ ಬ್ಯಾಂಕು ಸದಸ್ಯರಿಂದ ರೂ.17.17ಕೋಟಿ ಷೇರು ಬಂಡವಾಳವನ್ನು ಹೊಂದಿದ್ದು, ರೂ.514.37 ಕೋಟಿ ಠೇವಣಿಗಳು ಸಂಗ್ರಹಣೆ ಆಗಿರುತ್ತದೆ. ರೂ.200.35ಕೋಟಿ ಹೂಡಿಕೆಗಳು ಹಾಗೂ ರೂ.359.73 ಕೋಟಿ ಸಾಲ ಮುಂಗಡ ನೀಡಿದ್ದು, 2025-26ನೇ ಸಾಲಿನಲ್ಲಿ ರೂ.5.51 ಕೋಟಿ ನಿವ್ವಳ ಲಾಭ ಗಳಿಸಿರುತ್ತದೆ.



ಈಗ ನಂಜನಗೂಡು ಪಟ್ಟಣದಲ್ಲಿ 5ನೇ ನೂತನ ಶಾಖೆ ಹಾಗೂ ATM ಅನ್ನು ಪ್ರಾರಂಭಿಸಿರುತ್ತದೆ. ನೂತನ ನಂಜನಗೂಡು ಶಾಖೆಯ ಪ್ರಾರಂಭೋತ್ಸವ ಹಾಗೂ ಉದ್ಘಾಟನಾ ಕಾರ್ಯಕ್ರಮವನ್ನು ನಂಜನಗೂಡು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ದರ್ಶನ್ ಧ್ರುವನಾರಾಯಣ್‌ರವರು ವಿದ್ಯುಕ್ತವಾಗಿ ಉದ್ಘಾಟಿಸಿದರು. ಈ ಶುಭ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನಂಜನಗೂಡು ಪುರಸಭೆಯ ಮಾಜಿ ಅಧ್ಯಕ್ಷರಾದ ಶ್ರೀ ಎನ್. ನರಸಿಂಹಸ್ವಾಮಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ.ಎನ್. ಬಸಂತರವರು ಇವರೆಲ್ಲರನ್ನು ಸ್ವಾಗತಿಸಿದರು.

ನಂಜನಗೂಡು ನೂತನ ಶಾಖೆಯು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಅತ್ಯಂತ ಸೂಕ್ತವಾದ ವ್ಯವಹಾರಿಕ ವೇಳೆಯನ್ನು ಹೊಂದಿದ್ದು, ಠೇವಣಿಗಳ ಮೇಲೆ ಆಕರ್ಷಕ ಬಡ್ಡಿದರ, ತ್ವರಿತ ಹಾಗೂ ಸುಲಭ ಸಾಲ ಸೌಲಭ್ಯಗಳ ಜೊತೆಗೆ ಆಧುನಿಕ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. ನಂಜನಗೂಡು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರು ಮತ್ತು ಗ್ರಾಹಕರು ಬ್ಯಾಂಕಿನ ಈ ಎಲ್ಲಾ ಅತ್ಯುತ್ತಮ ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಬ್ಯಾಂಕಿನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಜಂಟಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಬ್ಯಾಂಕಿನ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಏರುವುದು ಪ್ರತಿಯೊಬ್ಬ ಪರ್ವತಾರೋಹಿಯ ಜೀವಮಾನದ ಕನಸು. ಇಂತಹ ಕಠಿಣ ಸವಾಲನ್ನು ತಮ್ಮ ಹದಿನಾರನೇ ವಯಸ್ಸಿನಲ್ಲೇ ಅತ್ಯಂತ ಯಶಸ್ವಿಯಾಗಿ ಪೂರೈಸಿದ, ಸಾಹಸಿ ಹುಡುಗಿ ನಿಶಾ ಶಶಿಕುಮಾರ್ ಅವರು ಈ ಹೆಗ್ಗುರುತನ್ನು ಸಾಧಿಸಿದ ಅತ್ಯಂತ ಕಿರಿಯ ಮಹಿಳೆ ಎಂಬ ಐತಿಹಾಸಿಕ ದಾಖಲೆ ಮಾಡಿದ್ದಾರೆ.
- ಬೆಳಗಾವಿ ತಾಲ್ಲೂಕಿನ ಮುತಗಾದ ಕಂಚವೀರ ನಗರದ ಮೂರು ಶತಮಾನದ ಇತಿಹಾಸವುಳ್ಳ ಬಾವಿಯ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ, ಮದ್ಯ ಸೇವಿಸಿದ ಬಾಟಲಿಗಳಿಂದ ಇದು ತುಂಬಿಕೊಂಡಿತ್ತು. ನೀರಿನ ಸೆಲೆಯೇ ಬತ್ತಿಹೋಗಿ, ಮಳೆಗಾಲದಲ್ಲೂ ಬರಿದಾಗಿತ್ತು. ಆದರೀಗ ಅದೇ ಬಾವಿಯಲ್ಲಿ ಜೀವಜಲ ಚಿಮ್ಮುತ್ತಿದೆ. ಪುನರುಜ್ಜೀವನದ ಮತ್ತೆ ಹೊಸರೂಪ ಪಡೆದು ಕಂಗೊಳಿಸುತ್ತಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ 40 ಅಡಿಗಿಂತ ಹೆಚ್ಚಿನವರೆಗೆ ನೀರು ಸಂಗ್ರಹವಾಗಿದೆ.
- ರಾಜಸ್ಥಾನದಲ್ಲಿರುವ ಒಂದು ದೇವಾಲಯ ವಿಭಿನ್ನವಾಗಿದೆ. ಇಲ್ಲಿ ಶಿವ,

ವಿಷ್ಣು, ಗಣೇಶ ಅಥವಾ ದೇವಿಯ ವಿಗ್ರಹವಿಲ್ಲ. ಬದಲಿಗೆ, 350 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ನ್ನು ದೇವರಂತೆ ಪೂಜಿಸಲಾಗುತ್ತದೆ. ಈ ದೇವಾಲಯದ ಹುಟ್ಟಿಗೆ ಕಾರಣವಾಗಿದ್ದು 1988ರಲ್ಲಿ ನಡೆದ ಒಂದು ರಸ್ತೆ ಅಪಘಾತ ಮತ್ತು ಅದನ್ನು ಸುತ್ತುವರಿದ ಜನರ ನಂಬಿಕೆ. ಕ್ರಮೇಣ ಈ ಸ್ಥಳ 'ಬುಲೆಟ್ ಬಾಬಾ ದೇವಸ್ಥಾನ' ಅಥವಾ 'ಓಂ ಬಣ್ಣಾ ದೇವಸ್ಥಾನ' ಎಂಬ ಹೆಸರಿನಿಂದ ದೇಶಾದ್ಯಂತ ಪ್ರಸಿದ್ಧಿಯಾಯಿತು.

- ಹಿಮಾಲಯದ ವಜ್ರ ಎಂದೇ ಕರೆಯಲಾಗುವ ಕೆಂಜೊ ಹೂವಿನ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ಅದರ ಹೂ ಬಿಡುವ ಪ್ರಕ್ರಿಯೆ. ಈ ಸಸ್ಯವು ಏಳರಿಂದ ಹದಿನೈದು ವರ್ಷಗಳ ಕಾಲ ಪಕ್ವಗೊಂಡ ನಂತರವೇ ಒಂದೇ ಬಾರಿ ಅದ್ಭುತವಾದ ಹೂವನ್ನು ಅರಳಿಸುತ್ತದೆ. ಇದು ಹೂಬಿಡುವ ಕ್ಷಣವನ್ನು ನೋಡುವುದು ಅತ್ಯಂತ ಅಪರೂಪದ ಅನುಭವವಾಗಿದ್ದು, ಕೆಲವೇ ಕೆಲವು ಚಾರಣಿಗರು ಮತ್ತು ಸಸ್ಯಶಾಸ್ತ್ರಜ್ಞರಿಗೆ ಮಾತ್ರ ಈ ಭಾಗ್ಯ ದೊರೆಯುತ್ತದೆ. ಈ ಹೂ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ.

ಹಿ ದು ಗ ರ ಅ ನಿ ಸಿ ಕೆ . . .



ಸಂತೋಷವಾಯಿತು : ರಿಸರ್ವ್ ಬ್ಯಾಂಕ್ ಕೆವೈಸಿ ದಾಖಲೆಗಳ ಕುರಿತು ಆಗಸ್ಟ್ ತಿಂಗಳಿನಿಂದ ಬದಲಾವಣೆ ಮಾಡಿ ಕೆವೈಸಿ2 ಜಾರಿಗೆ ತರಲಿದ್ದು, ಗ್ರಾಹಕರು ಬ್ಯಾಂಕುಗಳಿಗೆ ಪದ ಪದೇ ಕೆವೈಸಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಗ್ರಾಹಕರು ಕೇವಲ ಒಮ್ಮೆ ಮಾತ್ರ ಒಪ್ಪಿಗೆ ನೀಡಿದರೆ ಸಾಕು ಎಂದು ತಿಳಿದು ಸಂತೋಷವಾಯಿತು.

► ಮುಕುಂದರಾಜ್ ಜಿ.ಬಿ., ಮೈಸೂರು

ಮಟ್ಟ ಹಾಕಬೇಕಿದೆ : ಕಳೆದವಾರ ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಪೊಲೀಸರು ಕೆಲವರನ್ನು ಬಂಧಿಸಿರುವುದು ಸರಿಯಷ್ಟೇ, ಆದರೆ ಈ ಜಾಲ ಇನ್ನೂ ಹಲವು ಕಡೆ ಇದೇ ದಂಧೆಯಲ್ಲಿ ತೊಡಗಿರುವಂತೆ ಕಾಣುತ್ತಿದೆ. ಎಲರನ್ನು ಪತ್ತೆ ಹಚ್ಚಿ ಭೇರು ಸಮೇತ ಮಟ್ಟ ಹಾಕಬೇಕಿದೆ.

► ಕಿರಣಕಿಶೋರ್ ಪಿ.ಕೆ., ಅರಸೀಕೆರೆ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ
ಮಹಾಮಂಡಳ ನಿ., ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, #35, 3rd Cross, Sudhamanagar, Bangalore - 560027.